



QP. Code: 48149

Reg. No.

U	1	S	A	T	2	3	C	0	0	1	4		
---	---	---	---	---	---	---	---	---	---	---	---	--	--

VI Semester B.Com.(NEP) Degree Examination, May/June 2026

(Regular)

COMMERCE

**Paper : ASSESSMENT OF PERSONS OTHER THAN INDIVIDUALS
AND FILING OF ITRS**

Time : 2 Hrs

Max. Marks : 60

Instructions to the candidates:

1. Attempt all the Sections according to internal choice.
2. Use of Simple Calculator is allowed.
2. Section - D (Case Study) is compulsory.

SECTION - A / ವಿಭಾಗ - ಅ

I. Answer any FIVE of the following:

5x2=10

ಕೆಳಗಿನವುಗಳಲ್ಲಿ ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ:

1. a) What do you mean by block of assets?
ಆಸ್ತಿಗಳ ಗುಂಪು ಎಂದರೆ ಏನು?
- b) What is Balancing charge?
ಸಮತೋಲನ ಶುಲ್ಕ ಎಂದರೆ ಏನು?
- c) Who is a working partner?
ಕೆಲಸ ಮಾಡುವ ಪಾಲುದಾರ ಯಾರು?
- d) How do you assess the firm when it does not comply with the provision of u/s 184?
ಸೆಕ್ಷನ್ 184ರ ನಿಯಮಗಳನ್ನು ಪಾಲಿಸದಿದ್ದಲ್ಲಿ ಸಂಸ್ಥೆಯನ್ನು ಹೇಗೆ ಮೌಲ್ಯಮಾಪನ ಮಾಡಲಾಗುತ್ತದೆ?
- e) State any two features of Joint Stock Company.
ಜಂಟಿ ಷೇರು ಕಂಪನಿಯ ಯಾವುದೇ ಎರಡು ಲಕ್ಷಣಗಳನ್ನು ತಿಳಿಸಿ.
- f) What is Belated Return of Income?
ವಿಳಂಬ ಆದಾಯ ತೆರಿಗೆ ರಿಟರ್ನ್ ಎಂದರೆ ಏನು?
- g) Write any one proposed amendment of Capital Gains.
ಬಂಡವಾಳ ಲಾಭಗಳ ಕುರಿತು ಯಾವುದೇ ಒಂದು ಪ್ರಸ್ತಾವಿತ ತಿದ್ದುಪಡಿ ಬರೆಯಿರಿ.

SECTION - B / ವಿಭಾಗ - ಬ

II. Answer any THREE of the following:

3x5=15

ಕೆಳಗಿನವುಗಳಲ್ಲಿ ಯಾವುದೇ ಮೂರು ಪ್ರಶ್ನೆಗಳಿಗೆ ಉತ್ತರಿಸಿ:

2. Explain proposed amendments for income from Business.
ವ್ಯವಹಾರದಿಂದ ಆದಾಯಕ್ಕೆ ಸಂಬಂಧಿಸಿದ ಪ್ರಸ್ತಾವಿತ ತಿದ್ದುಪಡಿಗಳನ್ನು ವಿವರಿಸಿ.

3. Shri Ramesh Furnished the following incomes for the financial year 2024-25.

Dividend from company	80,000
Interest on debentures (Net)	90,000
Income from house property I	1,12,000
Loss from house property II	12,000
Income from business	8,00,000

10,80,000

Determine the amount of instalments payable as advance tax.

ಶ್ರೀ ರಮೇಶ ಅವರು 2024-25 ಹಣಕಾಸು ವರ್ಷದ ಕೆಳಗಿನ ಆದಾಯಗಳನ್ನು ನೀಡಿದ್ದಾರೆ.

ಕಂಪನಿಯಿಂದ ಲಾಭಾಂಶ	80,000
ಡಿಬೆಂಚರ್‌ಗಳ ಮೇಲಿನ ಬಡ್ಡಿ (ನೆಟ್)	90,000
ಮನೆ ಆಸ್ತಿ I ರಿಂದ ಆದಾಯ	1,12,000
ಮನೆ ಆಸ್ತಿ II ರಿಂದ ನಷ್ಟ	12,000
ವ್ಯವಹಾರದಿಂದ ಆದಾಯ	8,00,000

ಮುಂಗಡ ತೆರಿಗೆಯ ಕಂತುಗಳ ಮೊತ್ತವನ್ನು ನಿರ್ಧರಿಸಿ.

4. The W.D.V. of Block of assets consisting of plant X for Rs. 90,000 on 1-4-2024. On 1-11-2024 Y was purchased for Rs. 1,80,000 and the freight and erections charges of the same amounted to Rs. 20,000. They also received the subsidy of Rs. 70,000 from the government for the same.

1,39,000

Calculate the depreciation allowable for the AY 2025-26 at 15% on the plant and also show W.D.V as on 31-3-2025.

1.4.2024ರಂದು ಪ್ಲಾಂಟ್ X ಹೊಂದಿರುವ ಆಸ್ತಿ ಗುಂಪಿನ W.D.V. ರೂ. 90,000. 1.11.2024ರಂದು ಪ್ಲಾಂಟ್ Y ಅನ್ನು ರೂ. 1,80,000ಕ್ಕೆ ಖರೀದಿಸಲಾಯಿತು ಮತ್ತು ಅದರ ಸಾರಿಗೆ ಹಾಗೂ ಸ್ಥಾಪನಾ ವೆಚ್ಚ ರೂ. 20,000. ಸರ್ಕಾರದಿಂದ ರೂ. 70,000 ಅನುದಾನವನ್ನು ಪಡೆದಿದ್ದಾರೆ.

AY 2025-26ಕ್ಕಾಗಿ 15% ದರದಲ್ಲಿ ಸವಕಳಿಯನ್ನು ಲೆಕ್ಕಿಸಿ ಮತ್ತು 31.03.2025ರಂತೆ W.D.V. ಅನ್ನು ತೋರಿಸಿ.

5. Nikhil Gagan and Suman are partners in a firm with equal shares. The profit & loss account for the year ending 31st March 2025 shows a net profit of Rs. 42,300 after debiting the following items.

- Salary of Rs. 74,000 each to Nikhil & Gagan.
- Bonus to Suman Rs. 68,000.
- Commission of Rs. 19,000 Rs. 20,000 and Rs. 45,000 to Nikhil Gagan & Suman respectively.
- Interest on capital at 15% amounting to Rs. 4,500 Rs. 6,000 & Rs. 15,000 paid to Nikhil, Gagan and Suman respectively.

Assuming that Nikhil and Gagan are working partners, compute taxable income and Tax liability of the firm and partner fulfill the conditions of Section 184.

ನಿಖಿಲ್, ಗಗನ್ ಮತ್ತು ಸುಮನ್ ಅವರು ಸಮಾನ ಹಂಚಿಕೆಯಲ್ಲಿ ಪಾಲುದಾದರು. 31 ಮಾರ್ಚ್ 2025ಕ್ಕೆ ಅಂತ್ಯಗೊಂಡ ಲಾಭ - ನಷ್ಟ ಖಾತೆಯಲ್ಲಿ ರೂ. 42,300 ನಿವ್ವಳ ಲಾಭ ತೋರಿಸಲಾಗಿದೆ. ಕೆಳಗಿನ ವೆಚ್ಚಗಳನ್ನು ಕಡಿತ ಮಾಡಿದ ನಂತರ:

- i) ನಿಖಿಲ್ ಮತ್ತು ಗಗನ್ ಅವರಿಗೆ ತಲಾ ರೂ. 74,000 ವೇತನ
- ii) ಸುಮನ್ ಅವರಿಗೆ ರೂ. 68,000 ಬೋನಸ್
- iii) ನಿಖಿಲ್, ಗಗನ್ ಮತ್ತು ಸುಮನ್ ಅವರಿಗೆ ಕ್ರಮವಾಗಿ ರೂ. 19,000, ರೂ. 20,000 ಮತ್ತು ರೂ. 45,000 ಕಮಿಷನ್
- iv) ಬಂಡವಾಳದ ಮೇಲೆ 15% ಬಡ್ಡಿ ರೂ. 4,500, ರೂ. 6,000 ಮತ್ತು ರೂ. 15,000.

ನಿಖಿಲ್ ಮತ್ತು ಗಗನ್ ಕೆಲಸ ಮಾಡುವ ಪಾಲುದಾರರು ಎಂದು ಪರಿಗಣಿಸಿ, ಸೆಕ್ಷನ್ 184ರ ನಿಯಮಗಳನ್ನು ಪಾಲಿಸಲಾಗಿದೆ ಎಂದು ಸಂಸ್ಥೆ ಮತ್ತು ಪಾಲುದಾರರ ತೆರಿಗೆ ಯೋಗ್ಯ ಆದಾಯ ಮತ್ತು ತೆರಿಗೆ ಹೊಣೆಗಾರಿಕೆಯನ್ನು ಲೆಕ್ಕಿಸಿ.

6. The book profit of a company in the previous year 2024-25 computed in accordance with section 115JB if the Income Tax Act Rs. 15,00,000.

Its total income under the Income Tax Act (at normal rates) for the same period is computed at Rs. 5,00,000.

Is the company liable to pay "Minimum Alternative Tax"? If yes, how much is to be paid? 2024-25 ಹಿಂದಿನ ವರ್ಷದಲ್ಲಿ ಕಂಪನಿಯ ಪುಸ್ತಕ ಲಾಭ (ಸೆಕ್ಷನ್ 115JB (ಪ್ರಕಾರ) ರೂ. 15,00,000.

ಸಾಮಾನ್ಯ ದರಗಳ ಪ್ರಕಾರ ಒಟ್ಟು ಆದಾಯ ರೂ. 5,00,000. ಕಂಪನಿಗೆ ಕನಿಷ್ಠ ಪರ್ಯಾಯ ತೆರಿಗೆ (Minimum Alternative Tax) ವಿಧಿಸಲಾಗುತ್ತದೆಯೇ ? ಹೌದಾದರೆ ಎಷ್ಟು?

SECTION - C / ವಿಭಾಗ - ಕ

III. Answer any TWO of the following:

2x10=20

ಕೆಳಗಿನವುಗಳಲ್ಲಿ ಯಾವುದೇ ಎರಡು ಪ್ರಶ್ನೆಗಳಿಗೆ ಉತ್ತರಿಸಿ:

7. Explain the documents required for filing the ITR.

ITR ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ವಿವರಿಸಿ.

8. From the following information furnished by an assessee. Calculate the depreciation allowable for the assessment year 2025-26 and indicate the written down value as on 31-3-2025.

Sl.No.	Assets	W.D.V. On 01.04.2024	Additions	Rate of Depreciation
1	Plant and Machinery	25,00,000	10,00,000 (on 1.11.2024)	15%
2	Factory buildings	10,00,000	2,50,000 (on 1.06.2024)	10%
3	Furniture	1,50,000	-	10%
4	Motor Car (Not for hire)	1,00,000	-	15%

- i) On 1-12-2024, the part of the machinery was destroyed by fire and sold as scrap for Rs. 10,000 and insurance company accepted the claim for Rs. 4,90,000.

ಕೆಳಗಿನ ಮಾಹಿತಿಯನ್ನು ಅಸ್ತವ್ಯಸ್ತ ನೀಡಿರುವುದರಿಂದ ಮೌಲ್ಯಮಾಪನ ವರ್ಷ 2025-26ಕ್ಕೆ ಅನುಮತಿಸಲ್ಪಡುವ ಸವಕಳಿಯನ್ನು ಲೆಕ್ಕ ಹಾಕಿ ಹಾಗೂ 31.03.2025ರಂದು ಇರುವ ಬರಹದಡಿದ ಮೌಲ್ಯವನ್ನು (Written Down Value-WDV) ಸೂಚಿಸಿ.

2600000 1125000 1250000
540000, 125000, 15000 3

ಕ್ರ.ಸಂ. ಅಸ್ತಿಗಳು	ಕಡಿತಗೊಳಿಸಲಾದ ಮೌಲ್ಯ 1.4.2024	ಹೆಚ್ಚುವರಿಗಳು	ಸವಕಳಿ ದರ
1. ಸ್ಥಾವರ ಮತ್ತು ಯಂತ್ರೋಪಕರಣಗಳು	25,00,000	10,00,000 (1.11.2024ರಂದು)	15%
2. ಕಾರ್ಖಾನೆಯ ಕಟ್ಟಡ	10,00,000	2,50,000 (1.6.2024ರಂದು)	10%
3. ಪೀಠೋಪಕರಣಗಳು	1,50,000	-	10%
4. ಕಾರ್ (ಬಾಡಿಗೆಗೆ ಅಲ್ಲದ)	1,00,000	-	15%

01.12.2024ರಂದು ಯಂತ್ರೋಪಕರಣದ (machinery) ಒಂದು ಭಾಗವು ಬೆಂಕಿಯಿಂದ ನಾಶವಾಗಿದ್ದು, ಅದನ್ನು ಕಬ್ಬಿಣದ ತ್ಯಾಜ್ಯವಾಗಿ (scrap) ರೂ. 10,000ಕ್ಕೆ ಮಾರಲಾಯಿತು ಮತ್ತು ವಿಮಾ ಕಂಪನಿಯು ಈ ನಷ್ಟಕ್ಕೆ ರೂ. 4,90,000 ಪರಿಹಾರವನ್ನು ಅಂಗೀಕರಿಸಿತು.

9. Shriram Hanuman and Laxman are the partners in a business firm sharing profits and losses in the proportion of 1/2, 1/3 and 1/6 respectively. Shriram and Hunuman are the working partners. Their capital accounts were showing credit balances of Rs. 1,50,000 and Rs. 1,00,000 and Rs. 50,000 respectively as on 1-4-2024. The profit and loss account of the firm showed a net profit of Rs. 2,04,000 after debiting the following amounts:

a) Salary to partners :

Shriram	36,000	
Hanuman	24,000	60,000

b) Bonus to partners :

Shriram	24,000	
Hanuman	16,000	
Laxman	8,000	48,000

c) Commission to partners :

Shriram	40,000	
Hanuman	30,000	
Laxman	30,000	1,00,000

d) Interest on capitals :

Shriram	21,000	
Hanuman	14,000	
Laxman	7,000	42,000

e) Rent of building to Shriram Rs. 48,000 per annum the fair rent of the same being Rs. 30,000

f) Legal charges for drawing up a new partnership deed Rs. 2,000.

g) Donation to the fund established by state government to provide medical relief to the poor Rs. 10,000.

h) Donation to Jawaharlal Nehru Memorial Fund Rs. 10,000.

- i) Depreciation charged Rs. 20,000 whereas the depreciation allowable as per I.T. Rules is Rs. 30,000.

The following amounts were credited to the profit and loss account:

- i) Interest on bank term deposits (gross) Rs. 40,000.
ii) Bad debts recovered Rs. 8,000 which were disallowed earlier.

Compute the total income of the firm for the assessment year 2025-2026.

ಶ್ರೀರಾಮ, ಹನುಮಾನ್ ಮತ್ತು ಲಕ್ಷ್ಮಣ ಪಾಲುದಾದರು (ಹಂಚಿಕೆ $\frac{1}{2}$, $\frac{1}{3}$, $\frac{1}{6}$). ಶ್ರೀರಾಮ ಮತ್ತು ಹನುಮಾನ್ ಕೆಲಸ ಮಾಡುವ ಪಾಲುದಾದರು. 1.4.2024ರಂದು ಬಂಡವಾಳ ಶೇಷಗಳು ಶ್ರೀರಾಮ 1,50,000, ಹನುಮಾನ್ 1,00,000, ಲಕ್ಷ್ಮಣ - 50,000 ಲಾಭ - ನಷ್ಟ ಖಾತೆಯ ನಿವ್ವಳ ಲಾಭ 2,04,000 ಕಡಿತಗೊಂಡ ವೆಚ್ಚಗಳು

a) ವೇತನ

ಶ್ರೀರಾಮ	36,000	
ಹನುಮಾನ್	24,000	60,000

b) ಬೋನಸ್

ಶ್ರೀರಾಮ	24,000	
ಹನುಮಾನ್	16,000	
ಲಕ್ಷ್ಮಣ	8,000	48,000

c) ಕಮಿಷನ್

ಶ್ರೀರಾಮ	40,000	
ಹನುಮಾನ್	30,000	
ಲಕ್ಷ್ಮಣ	30,000	1,00,000

d) ಬಡ್ಡಿ

ಶ್ರೀರಾಮ	21,000	
ಹನುಮಾನ್	14,000	
ಲಕ್ಷ್ಮಣ	7,000	42,000

e) ಕಟ್ಟಡ ಬಾಡಿಗೆ (ಶ್ರೀರಾಮ್‌ಗೆ) - 48,000 (ನ್ಯಾಯಸಮ್ಮತ ಬಾಡಿಗೆ 30,000)

f) ಹೊಸ ಪಾಲುದಾರಿಕೆ ಒಪ್ಪಂದಕ್ಕಾಗಿ ಕಾನೂನು ವೆಚ್ಚ - 2,000

g) ರಾಜ್ಯ ಸರ್ಕಾರದ ವೈದ್ಯಕೀಯ ನೆರವು ನಿಧಿಗೆ ದೇಣಿಗೆ - 10,000

h) ಜವಾಹರ್‌ಲಾಲ್ ನೆಹರು ಸ್ಮಾರಕ ನಿಧಿಗೆ ದೇಣಿಗೆ - 10,000

i) ಸವಕಳಿ 20,000 (I.T ನಿಯಮ ಪ್ರಕಾರ 30,000 ಅನುಮತಿಸಲಾಗಿದೆ)

ಕ್ರೆಡಿಟ್‌ಗಳು:

i) ಬ್ಯಾಂಕ್ ಠೇವಣಿ ಬಡ್ಡಿ ರೂ. 40,000.

ii) ಹಿಂದಿನ ವರ್ಷದಲ್ಲಿ ತಿರಸ್ಕೃತ ಕೆಟ್ಟ ಸಾಲ ವಸೂಲಿ 8,000

AY 2025-26ಗಾಗಿ ಸಂಸ್ಥೆಯ ಒಟ್ಟು ಆದಾಯವನ್ನು ಲೆಕ್ಕಿಸಿ.

10. Tumakur Ltd. showed Net profit of Rs. 6,50,000 for the year 2024-25. Scrutiny of the accounts revealed the following.

Debits to profit and loss A/c

- 1) Provision for Income Tax Rs. 75,000
- 2) Donation to P.M. National Relief Fund Rs. 50,000
- 3) Family planning expenses Rs. 30,000

Credits to statement of profit and loss.

- 1) Baddebts allowed earlier recovered during the previous year Rs. 15,000.
- 2) Interest on Bank deposits Rs. 45,000
- 3) Long term Capital gain Rs. 1,05,000
- 4) Dividend from Indian Company Rs. 50,000

Other Information:

- a) Unabsorbed depreciation Rs. 40,000
- b) Unabsorbed capital loss of Rs. 50,000 are brought forward from the earlier assessment year.
- c) Book profit u/s 115JB = 7,00,000

Compute the total Income of the company and Tax liability for AY 2025-26.

ತುಮಕೂರು ಲಿಮಿಟೆಡ್ 2024-25ರಲ್ಲಿ ರೂ. 6,50,000 ನಿವ್ವಳ ಲಾಭ ತೋರಿಸಿದೆ.

ಡೆಬಿಟ್‌ಗಳು:

- 1) ಆದಾಯ ತೆರಿಗೆ ಮೀಸಲು 75,000
- 2) ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ದೇಣಿಗೆ 50,000
- 3) ಕುಟುಂಬ ಯೋಜನೆ ವೆಚ್ಚ ರೂ. 30,000

ಕ್ರೆಡಿಟ್‌ಗಳು:

- 1) ಹಿಂದಿನ ವರ್ಷ ಅನುಮತಿಸಿದ ಕೆಟ್ಟ ಸಾಲ ವಸೂಲಿ ರೂ. 15,000
- 2) ಬ್ಯಾಂಕ್ ಠೇವಣಿ ಬಡ್ಡಿ ರೂ. 4,50,000
- 3) ದೀರ್ಘಕಾಲದ ಬಂಡವಾಳದ ಲಾಭ ರೂ. 1,05,000
- 4) ಭಾರತೀಯ ಕಂಪನಿಯಿಂದ ಲಾಭಾಂಶ ರೂ. 50,00

ಇತರೆ ಮಾಹಿತಿ:

- ಎ) ಅನವಶ್ಯ ಸವಕಳಿ ರೂ. 40,000
- ಬಿ) ಮುಂದೂಡಿದ ಮೂಲಧನ ನಷ್ಟ ರೂ. 50,000
- ಸಿ) ಪುಸ್ತಕ ಲಾಭ u/s 115JB ರೂ. 7,00,000

AY 2025-26ಗಾಗಿ ಒಟ್ಟು ಆದಾಯ ಮತ್ತು ತೆರಿಗೆ ಬಾಧ್ಯತೆ ಲೆಕ್ಕಿಸಿ.

SECTION - D / ವಿಭಾಗ - ಡ

Compulsory Question (Case Study)

ಕಡ್ಡಾಯ ಪ್ರಶ್ನೆ (ಪ್ರಕರಣ ಅಧ್ಯಯನ)

IV. Answer the following compulsory question:

1x15=15

ಈ ಕೆಳಗಿನ ಕಡ್ಡಾಯ ಪ್ರಶ್ನೆಗೆ ಉತ್ತರಿಸಿ:

11. X Y and Z are equal partners in a firm with X being a non working partner.

The Profit and Loss Account for the year ended 31st March 2025 is as under:

Expenditures	Rs.	Income	Rs.
Rent	40,000	Gross Profit	8,10,000
Office Expenses	50,000	Discount	20,000
Salaries	2,00,000	Bad debts recovered	4,000

Advertisement	30,000	Bank Interest	6,000
Sales tax	60,000		
Charity and Donations	10,000		
Bad debts reserve	20,000		
Baddebts	30,000		
Sundry Expenses	40,000		
Dep. allowed by the dept.	50,000		
Interest on capital :			
X 1,00,000			
Y 50,000			
Z 50,000	2,00,000		
Commission:			
X 30,000			
Y 20,000			
Z 10,000	60,000		
Net Profit	50,000		
	8,40,000		8,40,000

- 1) Salaries include partners salaries Y Rs. 30,000 and Z Rs. 20,000
- 2) Baddebts admissible by the department Rs. 25,000
- 3) Charity and Donation includes donation Rs. 5,000 to a Prime Minister Drought Relief Fund.
- 4) Capital Account of the partners at the beginning of the previous year as on 1-4-2024 were as follows X Rs. 4,00,000 Y Rs. 2,00,000 Z Rs. 2,00,000.
- 5) Office expenses include bonus to partners X Rs. 2,000 Y Rs. 5,000 Z Rs. 3,000.

Compute the total income of the firm for assessment year 2025-26 if

Case - I The firm fulfill the conditions of sec 184

Case - II The firm does not fulfill the conditions of sec 184.

X, Y ಮತ್ತು Z ಸಮಾನ ಪಾಲುದಾರರು (X ಕೆಲಸ ಮಾಡದ ಪಾಲುದಾರ)

ಲಾಭ ನಷ್ಟ ಖಾತೆ

ವೆಚ್ಚಗಳು	ರೂ.	ಆದಾಯ	ರೂ.
ಬಾಡಿಗೆ	40,000	ಒಟ್ಟು ಲಾಭ	8,10,000
ಕಾರ್ಯಾಲಯ ವೆಚ್ಚ	50,000	ರಿಯಾಯಿತಿ	20,000
ವೇತನ	2,00,000	ಕೆಟ್ಟ ಸಾಲ ವಸೂಲಿ	4,000
ಜಾಹೀರಾತು	30,000	ಬ್ಯಾಂಕ್ ಬಡ್ಡಿ	6,000
ಮಾರಾಟ ತೆರಿಗೆ	60,000		

ದಾನ		10,000	
ಕೆಟ್ಟ ಸಾಲ ಮೀಸಲು		20,000	
ಕೆಟ್ಟ ಸಾಲ		30,000	
ವಿವಿಧ ವೆಚ್ಚ		40,000	
ಸವಕಳಿ		50,000	
ಬಂಡವಾಳ ಬಡ್ಡಿ			
X	1,00,000		
Y	50,000		
Z	50,000	2,00,000	
ಕಮಿಷನ್			
X	30,000		
Y	20,000		
Z	10,000	60,000	
ನಿವ್ವಳ ಲಾಭ		50,000	
		8,40,000	8,40,000

ಹೆಚ್ಚುವರಿ ಮಾಹಿತಿ:

- 1) ವೇತನದಲ್ಲಿ ಪಾಲುದಾರರ ವೇತನ Y ರೂ. 30,000, Z ರೂ. 20,000 ಸೇರಿದೆ.
- 2) ಅನುಮತಿಸಲ್ಪಡುವ ಕೆಟ್ಟ ಸಾಲ ರೂ. 25,000
- 3) ದೇಣಿಗೆಯಲ್ಲಿ PM ಬರ ಪರಿಹಾರ ನಿಧಿಗೆ ರೂ. 5,000 ಸೇರಿದೆ.
- 4) 1.4.2004ರಂದು ಬಂಡವಾಳ X ರೂ. 4,00,000, Y ರೂ. 2,00,000, Z ರೂ. 2,00,000
- 5) ಕಾರ್ಯಾಲಯ ವೆಚ್ಚದಲ್ಲಿ ಬೋನಸ್ X ರೂ. 2,000, Y ರೂ. 5,000, Z ರೂ. 3,000

AY 2025-26ಗಾಗಿ ಒಟ್ಟು ಆದಾಯ ಲೆಕ್ಕಿಸಿ.

Case - I - ಸೆಕ್ಷನ್ 184 ನಿಯಮಗಳನ್ನು ಪಾಲಿಸಿದರೆ

Case - II - ಸೆಕ್ಷನ್ 184 ನಿಯಮಗಳನ್ನು ಪಾಲಿಸದಿದ್ದರೆ

* * *